

ಕಾಡುಗೊಲ್ಲರ ನಂಬಿಕೆ ಮತ್ತು ಆಚರಣೆಗಳು

ಡಾ.ಎಲ್.ಶ್ರೀನಿವಾಸ¹ ಮತ್ತು ಡಾ.ವಿನಾಯಕ ಜಿ.²

ಪೀಠಿಕೆ

ಭಾರತ ದೇಶವು ಹಲವು ಸಂಸ್ಕೃತಿ, ಉಪಸಂಸ್ಕೃತಿಗಳಿಂದ ಕೂಡಿದ ದೇಶ. ಇಲ್ಲಿ ಸಾವಿರಾರು ಜಾತಿ, ಉಪಜಾತಿಗಳು ಹಾಗೂ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇಂತಹ ಜಾತಿ, ಉಪಜಾತಿಗಳು, ಬುಡಕಟ್ಟು ಸಮುದಾಯಗಳು ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿದ್ದು. ಭಾರತ ದೇಶದೊಳಗೆ ಕನಾರ್ಫರ್ಮಕ ರಾಜ್ಯವೂ ಕೂಡ ಅದರ ಸಾಂಸ್ಕೃತಿಕ ಪ್ರತಿರೂಪವನ್ನಿಸಿದೆ. ಕನಾರ್ಫರ್ಮಕದಲ್ಲಿ ಕಾಡುಗೊಲ್ಲರದು ಒಂದು ವಿಶಿಷ್ಟವಾದ ಸಂಸ್ಕೃತಿ. ಕನಾರ್ಫರ್ಮಕ ಸಾಂಸ್ಕೃತಿಕ ವಲಯದಲ್ಲಿ ವಿಶಿಷ್ಟವೂ ವೈವಿಧ್ಯಮಯವೂ ಆದ ಸಮುದಾಯವಾಗಿ ಭಾಪು ಮೂಡಿಸಿರುವ ಕಾಡುಗೊಲ್ಲರು ಬುಡಕಟ್ಟು ಸಮುದಾಯದ ಲಕ್ಷಣಗಳನ್ನು ಹೊಂದಿರುವ ಒಂದು ಪ್ರಾಚೀನ ಸಮುದಾಯವಾಗಿದೆ.

ಕಾಡುಗೊಲ್ಲ ಎಂಬ ಪದದ ಅರ್ಥ ತಿಳಿಯವುದಾದರೆ; ಗೊಲ್ಲ ಎಂದರೆ ಗೋವಗಳನ್ನು ಕಾಯುವವನು ಎಂದು, ಕಾಡುಗೊಲ್ಲ ಎಂದರೆ ಕಾಡಿನಲ್ಲಿ ವಾಸಿಸುವ ಗೊಲ್ಲ ಎಂಬುದಾಗಿ ಅರ್ಥ ಬರುತ್ತದೆ. ಕಾಡುಗೊಲ್ಲರನ್ನು ಅಡವಿಗೊಲ್ಲರು, ಕರಡಿಗೊಲ್ಲರು, ಕಲ್ಲಿಗೊಲ್ಲರು, ಕಳ್ಳಿಗೊಲ್ಲರು, ಹಟ್ಟಿಗೊಲ್ಲರು ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ‘ದ ಮೈಸೂರು ಟ್ರೈಬ್ಸ್ ಅಂಡ್ ಕಾಸ್ಟ್’ ಗ್ರಂಥದಲ್ಲಿ ಕಾಡುಗೊಲ್ಲರು ಉರಿನಿಂದ ಹೋರಿಗೆ ಪ್ರತ್ಯೇಕವಾದ ಹಟ್ಟಗಳನ್ನು ಕಟ್ಟಿಕೊಂಡು ವಾಸಮಾಡುವುದರಿಂದ ಅವರನ್ನು ಹಟ್ಟಿಗೊಲ್ಲರೆಂದು ಕರೆಯುವ ವಾಡಿಕೆ ಇದೆ. ಹಟ್ಟಿಗಳ ಸುತ್ತ ಕಳ್ಳಿಯನ್ನು ಹಾಕಿರುವುದರಿಂದ ಕಾಡುಗೊಲ್ಲರನ್ನು ಕಳ್ಳಿಗೊಲ್ಲರು ಎಂದು ಕರೆಯುವ ವಾಡಿಕೆ ಇದೆಯೆಂದು ಶ್ರೀ ಎಂ.ವಿ.ನಂಜುಂಡಯ್ಯ ಮತ್ತು ಎಲ್.ಕೆ.ಅನಂತಕೃಷ್ಣ ಅಯ್ಯರ್ ಅವರು ಸೂಚಿಸಿದ್ದಾರೆ. ಆದರೆ ಕಾಡುಗೊಲ್ಲರ ಹಟ್ಟಿಗಳ ಸುತ್ತ ಕಳ್ಳಿಯನ್ನು ಬೆಳೆಸುವುದಕ್ಕಿಂತ ಹೆಚ್ಚಾಗಿ ಜಾಲಿ ಮುಳ್ಳು ಅಥವಾ ಬಾರೆಮುಳ್ಳು ಹಾಕಿ ಬೇಲಿಕಟ್ಟಿರುತ್ತಾರೆ. ಜಾಲಿ ಮುಳ್ಳನ್ನು ಜಾಲಿ ಕಳ್ಳಿ ಎಂದು, ಬಾರೆ ಮುಳ್ಳನ್ನು ಬಾರೆಕಳ್ಳಿ ಎಂದು ಕಾಡುಗೊಲ್ಲರು ಕರೆಯುತ್ತಾರೆ. ಕಾಡುಗೊಲ್ಲರು ತಮ್ಮ ಹಟ್ಟಿಯ ಸುತ್ತ ಹಾಕುವ ಬೇಲಿಗೆ ಕಳ್ಳಿಯನ್ನು ಉಪಯೋಗಿಸಿ, ಉಳಿದವರಿಂದ ಪ್ರತ್ಯೇಕವಾಗಿರುವುದರಿಂದ, ಕಳ್ಳಿಹಾಕುವುದು ಅವರ ಸಂಸ್ಕೃತಿಯ ಒಂದು ಮುಖ್ಯವಾದ ಲಕ್ಷಣವಾದುದರಿಂದ ಅವರಿಗೆ ಕಳ್ಳಿಗೊಲ್ಲರು ಎಂಬ ಹೆಸರು ಸರಿಹೊಂದುತ್ತದೆ, ಈ ಪದ ಕೆಲವು ಕಡೆಗಳಲ್ಲಿ

¹ ಸಹ ಪ್ರಾಧ್ಯಾಪಕರು, ಮಾನವಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರ್ಥಿ.

² ಮಾನವಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರ್ಥಿ.

ಇಂದಿಗೂ ಬಳಕೆಯಲ್ಲಿದೆ. ಕಾಡುಗೊಲ್ಲರ ವೈಶಿಷ್ಟ್ಯವಿರುವುದು ಅವರು ಉರುಗಳಲ್ಲಿ ವಾಸಮಾಡದೆ ಕಾಡುಗಳಲ್ಲಿ ವಾಸಮಾಡುವುದರಲ್ಲಿ, ಉರುಗಳ ಮುಖವನ್ನೇ ಕಾಣದ ಎಷ್ಟೋ ಜನ ಕಾಡುಗೊಲ್ಲರು ಇಂದಿಗೂ ಇದ್ದಾರೆ.

ಶಂಕರನಾರಾಯಣ ತೀ.ನಂ ರವರು ಕಾಡುಗೊಲ್ಲರ ಸಂಪ್ರದಾಯ ಮತ್ತು ನಂಬಿಕೆಗಳು ಎಂಬ ಗ್ರಂಥದಲ್ಲಿ ಅವರನ್ನು ಯಾದವ ಕುಲಕ್ಕೆ ಸೇರಿದವರೆಂದು ಹೇಳುತ್ತಾರೆ. ಶ್ರೀಕೃಷ್ಣ ಗೊಲ್ಲರೊಡನೆ ಬೆಳೆದ ಮತ್ತು ಗೊಲ್ಲ ಭಾಮೆಯರೊಡನೆ ರಾಸಕ್ರೀಡೆಯಾಡಿದ ಎಂಬ ಕಾರಣದಿಂದ ತಾವು ಕೃಷ್ಣನ ಕುಲದವರೆಂದು ಅವರು ಹೇಳಿಕೊಳ್ಳುತ್ತಾರೆ. ಉರುಗೊಲ್ಲರು ಹಟ್ಟಗೊಲ್ಲರು, ಮದ್ದಿನಗೊಲ್ಲರು, ಪೆದ್ದೆಚೆಗೊಲ್ಲರು, ಕಂಚಿಗೊಲ್ಲರು ಮೊದಲಾದ ಹಲವು ಬಗೆಗಳನ್ನು ಯಾದವರ ಪಟ್ಟಿಯಲ್ಲಿ ಕಾಣಬಹುದು. ಆದರೆ ಕಾಡುಗೊಲ್ಲರು ಈ ಎಲ್ಲ ಬಗೆಯ ಗೊಲ್ಲರಿಂದಲೂ ಬೇರೆಯಾಗಿದ್ದಾರೆ. ಉರುಗೊಲ್ಲರ ಮಾತೃಭಾಷೆ ತೆಲುಗು ಇವರು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿದ್ದಾರೆ. ಕನಾಂಟಕದಲ್ಲಿ ಇವರ ಸಂಖ್ಯೆ ಕಡಿಮೆ ಇದ್ದರೂ ಮನೆಯಲ್ಲಿ ಆಡುವ ಮಾತು ತೆಲುಗು. ಆದರೆ ಕಾಡುಗೊಲ್ಲರ ಮಾತೃಭಾಷೆ ಕನ್ನಡ. ಆಂಧ್ರಪ್ರದೇಶದ ಕಲ್ಯಾಣದುಗ್ರ, ರಾಯದುಗ್ರ ತಾಲೂಕುಗಳಲ್ಲಿರುವ ಕಾಡುಗೊಲ್ಲರ ಮನೆಮಾತು ಕನ್ನಡ. ಕಾಡುಗೊಲ್ಲರು ಉರಿನಿಂದ ದೂರದ ಕಾಡಿನಲ್ಲಿ ವಾಸಿಸುವುದರಿಂದ ಭೌಗೋಳಿಕ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಆದರೆ ಉರುಗೊಲ್ಲರು ಉರುಗಳಲ್ಲಿಯೇ ವಾಸಮಾಡಿ, ಉರಿನಲ್ಲಿ ಉಳಿದ ಎಲ್ಲಾ ಜಾತಿಯ ಜನರೊಡನೆ ಬೇರೆಯುವುದರಿಂದ ಪ್ರತ್ಯೇಕತೆಯನ್ನು ಉಳಿಸಿಕೊಳ್ಳದೆ ಎಲ್ಲರೊಡನೆ ಒಂದಾಗಿ ಜೀವಿಸುತ್ತಿದ್ದಾರೆ.

ಉರುಗೊಲ್ಲರು ಮತ್ತು ಕಾಡುಗೊಲ್ಲರು ತಾವು ಯಾದವ ಕುಲದವರೆಂದು ಹೇಳಿಕೊಂಡರೂ ಪರಸ್ಪರ ಯಾವುದೇ ಸಂಬಂಧವನ್ನು ಇಟ್ಟಿಕೊಳ್ಳಬೇಕೆಂದೇ ಪ್ರತ್ಯೇಕ ಸಮುದಾಯ ಅಥವಾ ವರ್ಗಗಳಾಗಿಯೇ ಬದುಕ್ಕಿದ್ದಾರೆ. ಸಕಾರದಿಂದ ಕಾಡುಗೊಲ್ಲರಿಗೆ ದೊರೆತಿರುವ ಕೆಲವು ವಿಶೇಷ ಸೌಲಭ್ಯಗಳನ್ನು ಉರುಗೊಲ್ಲರು ಬಳಸಿಕೊಂಡು ಅವರನ್ನು ಶೋಷಣೆ ಮಾಡಿರುವುದೂ ಉಂಟು. ಕಾಡುಗೊಲ್ಲರು ತಮ್ಮಲ್ಲಿ ಯಾರಾದರೂ ಇತರ ಜಾತಿಯವರನ್ನು ಮದುವೆಯಾದರೆ ಅಥವಾ ತಮ್ಮ ಬುಡಕಟ್ಟಿನಲ್ಲಿಯೇ ವಿಧವೆಯರೊಡನೆ ಲ್ಯಾಂಗಿಕ ಸಂಬಂಧ ಹೊಂದಿದ್ದರೆ, ಅಂತಹವರನ್ನು ತಮ್ಮ ಹಟ್ಟಿಯೊಳಕ್ಕೆ ಸೇರಿಸುವುದಿಲ್ಲ. ಕಾಡುಗೊಲ್ಲರಲ್ಲಿ ಹಿಂಗೆ ಬಹಿಷ್ಕೃತರಾದವರನ್ನು ಕೆಟ್ಟ ಹಟ್ಟಗೊಲ್ಲರು ಎಂದು ಕರೆಯುತ್ತಾರೆ. ಪ್ರತಿಯೊಬ್ಬ ಕಾಡುಗೊಲ್ಲನಿಗೂ ಒಂದು ಹಟ್ಟ ಮತ್ತು ಒಂದು ಕಟ್ಟೆ ಇರುತ್ತದೆ. ಹಟ್ಟಿಯಿಂದ ಉಚ್ಛಾಟಿತರಾದವರು ಅನಿವಾರ್ಯವಾಗಿ ಕಟ್ಟಿಮನೆಯಿಂದಲೂ ಉಚ್ಛಾಟಿತರಾಗಬೇಕಾಗುತ್ತದೆ. ಹಿಂಗೆ ಉಚ್ಛಾಟಿತರಾದ ಕಟ್ಟೆ ಹಟ್ಟಗೊಲ್ಲರು ಪ್ರತ್ಯೇಕವಾಗಿಯೇ ವಾಸಮಾಡಬೇಕು, ಹಟ್ಟಿಯೊಳಕ್ಕೂ ಬರುವಂತಿಲ್ಲ.

ಕನಾಂಟಕದಲ್ಲಿ ಕಾಡುಗೊಲ್ಲರು ತುಮಕೂರು, ಜಿತ್ರದುಗ್ರ, ಬಳ್ಳಾರಿ ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು, ಮಾಗಡಿ, ಕನಕಪುರ, ದೊಡ್ಡಬಳ್ಳಾಪುರ, ಹಾಸನಜಿಲ್ಲೆಯ ಅರಸಿಕೆರೆ ತಾಲೂಕಿನಲ್ಲಿ ವಾಸವಾಗಿದ್ದಾರೆ. ಹಿರಿಯೂರು, ಚೆಳ್ಳಕೆರೆ, ಸಿರಾ ತಾಲೂಕುಗಳನ್ನು ಕಾಡುಗೊಲ್ಲರ ಸಾಂಸ್ಕೃತಿಕ ಕೇಂದ್ರವೆಂದು ಕರೆಯಬಹುದಾಗಿದ್ದು, ಕನಾಂಟಕದಲ್ಲಿ ಕಾಡುಗೊಲ್ಲರ ಜನಸಂಖ್ಯೆ ಸುಮಾರು ಹತ್ತು ಲಕ್ಷವೆಂದು ಹೇಳಲಾಗುತ್ತಿದೆ.

ಕಾಡುಗೊಲ್ಲರಲ್ಲಿ ಉಪವರ್ಗಗಳನ್ನು ಕುಲ ಅಥವಾ ಬೆಡಗುಗಳೆಂದು ಕರೆಯುತ್ತಾರೆ. ಜಿತ್ತಮುಕ್ತಿ ಕುಲದವರು, ಚಂದಮುಕ್ತಿ ಕುಲದವರು, ರಾಮೇಗೋಡನ ಕುಲದವರು ಎಂಬ ಮುಖ್ಯವಾದ ವಿಭಾಗಗಳಿವೆ. ಇವುಗಳಲ್ಲಿ ಒಂದೊಂದು ಕುಲದಲ್ಲಿಯೂ ಹಲವಾರು ಬೆಡಗುಗಳಿವೆ. ಅವುಗಳನ್ನು ಜಿತ್ತಮುಕ್ತಿ ಕುಲದವರಲ್ಲಿ ಕರಡ ಗೊಲ್ಲರು, ಮಾರನವರ ಗೊಲ್ಲರು, ಸೋಮನವರ ಗೊಲ್ಲರು, ಬೊಮ್ಮನವರ ಗೊಲ್ಲರು, ಶೋಣನವರ ಗೊಲ್ಲರು, ಪ್ರೋಲನವರ ಗೊಲ್ಲರು, ಎಗಡನವರ ಗೊಲ್ಲರು, ಅರಿಸಿನ ಕಲ್ಲಿ ಗೊಲ್ಲರು, ಬೆಳ್ಳೋರ ಗೊಲ್ಲರು ಎಂಬ ಬೆಡಗುಗಳಿದ್ದರೆ, ಚಂದಮುಕ್ತಿ ಕುಲದವರಲ್ಲಿ ಅಜ್ಞಿಯವರ ಗೊಲ್ಲರು, ಸನ್ನರ ಗೊಲ್ಲರು, ಕಂಬಿಯವರ ಗೊಲ್ಲರು, ಕಹಳಿಯವರ ಗೊಲ್ಲರು, ಒಡೆಯವರ ಗೊಲ್ಲರು, ಒನಕೆಯವರ ಗೊಲ್ಲರು, ಮಾಸಿನವರ ಗೊಲ್ಲರು, ಮಾಸಿನವರ ಗೊಲ್ಲರು, ಜೀರವರ ಗೊಲ್ಲರು ಬೆಡಗುಗಳಿವೆ. ಹಾಗೆಯೇ ರಾಮೇಗೋಡನ ಕುಲದವರಲ್ಲಿ ಅರೇನವರ ಗೊಲ್ಲರು ಮತ್ತು ಮೇಚಿನವರ ಗೊಲ್ಲರು ಎಂಬ ಬೆಡಗುಗಳಿರುವುದನ್ನು ಕಾಣಬಹುದಾಗಿದೆ.

ಕಾಡುಗೊಲ್ಲರು ಉರುಗಳಿಂದ ಹೋರಗೆ ಕಾಡುಗಳಲ್ಲಿ ಕಟ್ಟಿಕೊಂಡ ಹಟ್ಟಿಗಳಲ್ಲಿ ವಾಸ ಮಾಡುತ್ತಾರೆ. ಈ ಹಟ್ಟಿಗಳನ್ನು ಗೊಲ್ಲರ ಹಟ್ಟಿಗಳು ಎಂದು ಕರೆಯುವ ವಾಡಿಕೆಯಿದೆ. ಉರಿನಿಂದ ಬಹಳ ದೂರದಲ್ಲಿರುವ ಯಾವ ಗೊಲ್ಲರ ಹಟ್ಟಿಯೂ ಏದು ಮೈಲಿಗಳ ಅಂತರವನ್ನು ಮೀರಿಸುವದಿಲ್ಲ. ಗೊಲ್ಲರ ಹಟ್ಟಿಗಳಲ್ಲಿ ಗುಡಿಸಲುಗಳೇ ಹೆಚ್ಚು ಮಣಿನಗೋಡೆಗೆ ಸೋಗೇಗರಿ, ಬಾಡೆಪುಲ್ಲು, ಹಂಚೆಪುಲ್ಲು ಇವುಗಳನ್ನು ಬಳಸಿ ಗುಡಿಸಲುಗಳನ್ನು ಕಟ್ಟಿರುತ್ತಾರೆ. ಹಟ್ಟಿಯ ಮಧ್ಯ ದೇವಸ್ಥಾನ ಇರುತ್ತದೆ. ಈ ದೇವಸ್ಥಾನಗಳನ್ನು ಬಿದಿರಿನಿಂದ ನಿರ್ಮಿಸಿ, ಅದಕ್ಕೂ ಹಂಚೇ ಪುಲ್ಲನ್ನು ಹೋದಿಸಿರುತ್ತಾರೆ. ಈ ದೇವಸ್ಥಾನಗಳು ಗೋಳಾಕಾರವಾಗಿ ರಚನೆಗೊಂಡಿದ್ದು, ಅದರ ಕೆರಿದಾದ ಬಾಗಿಲು ಪೂರ್ವಾಭಿಮುಖವಾಗಿರುತ್ತದೆ. ಕಾಡುಗೊಲ್ಲರ ದೇವತೆಗಳನ್ನು ಪ್ರಮುಖ ದೇವತೆಗಳು ಮತ್ತು ಸಾಮಾನ್ಯದೇವತೆಗಳು ಎಂದು ವರ್ಗೀಕರಿಸಲಾಗಿದೆ. ಎತ್ತಪ್ಪ, ಜುಂಜಪ್ಪ, ಕಾಟಮದೇವರು, ಜಿತ್ತದೇವರು, ಪಾತೇದೇವರು, ಕೋಟೇದೇವರು, ನರಸಿಂಹ, ತಿಮ್ಮಪ್ಪ, ರಂಗಪ್ಪ ಇವು ಪ್ರಮುಖ ದೇವರುಗಳು. ಕಾಡುಗೊಲ್ಲರಲ್ಲಿ ಕೆಲವರು ಲಿಂಗವನ್ನು, ಕೆಲವರು ಬಾಣವನ್ನು, ಕೆಲವರು ಬಡಿಕೋಲನ್ನು ದೇವರೆಂದು ಪೂಜಿಸುತ್ತಾರೆ. ಹಾಗೆಯೇ ಕಠಾರಿ, ತಾಮ್ರದ ಜಯರೇಖೆ, ಗಂಟೆ, ಧೂಪಾರತಿ, ಗಡಿಗೆ, ಕೋಲು ಮೊದಲಾದ ವಸ್ತುಗಳನ್ನು ದೇವರ ಸಂಕೀರ್ತಗಳಿಂದು ಭಾವಿಸಲಾಗಿದೆ. ಈ ಸಂಕೀರ್ತಗಳನ್ನೇ ದೇವರೆಂದು ಪೂಜಿಸುತ್ತಾರೆ. ಕಾಡುಗೊಲ್ಲರ ಪುರಾಣಗಳಲ್ಲಿ ಎತ್ತಪ್ಪ, ಜುಂಜಪ್ಪ, ಜಿತ್ತಯ್ಯ, ಕಾಟಯ್ಯ ಮೊದಲಾದ ದೇವತೆಗಳನ್ನು ಮಾನವ ರೂಪದಲ್ಲಿ ಚಿತ್ರಿಸಲಾಗಿದೆ. ಆದರೆ ಇವರು ಪೂಜಿಸುವುದು ವಸ್ತುಗಳನ್ನೇ ಹುರತು ಮಾನವರೂಪದ ವಿಗ್ರಹಗಳನ್ನಲ್ಲ. ಇದು ಒಪ್ಪುಮುಖ್ಯವಾದ ಅಂಶವೆಂದು, ಭಾರತದ ಒಪ್ಪಾಲು ಬುಡಕಟ್ಟಿಗಳಲ್ಲಿ ವಸ್ತುಪೂಜೆ ಹೆಚ್ಚು ಬಳಕೆಯಲ್ಲಿದೆಯೆಂದು ಮಾನವ ರೂಪಾರೋಪಣ ಅಪರೂಪವೆಂದು ವೆರಿಯಲ್ ಎಲ್ಲಿನ್ ಅವರು ಗುರುತಿಸಿರುವುದನ್ನು ತೀ.ನಂ.ಶಂಕರನಾರಾಯಣರವರು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.

ಕಾಡುಗೊಲ್ಲರ ಪ್ರಥಾನವಾದ ಕಸುಬೆಂದರೆ ಕುರಿಸಾಕಾಣಿಕೆ. ಕುರಿ ಸಾಕಾಣಿಕೆಯನ್ನು ಪ್ರತಿಯೊಂದು ಕಾಡುಗೊಲ್ಲರ ಕುಟುಂಬವು ಆಶ್ರಯಿಸಿದ್ದು, ನೂರಾರು ಕುರಿಗಳನ್ನು ಸಾಕಿಕೊಂಡು ಅವುಗಳಿಗಾಗಿ

ಪ್ರತ್ಯೇಕವಾದ ರೊಪ್ಪಗಳನ್ನು ಕಟ್ಟಿರುತ್ತಾರೆ. ಕುರಿಗಳನ್ನು ತೋಳಗಳಿಂದ, ಕಳ್ಳಿರಿಂದ ರಕ್ಷಿಸುವುದಕ್ಕಾಗಿ ನಾಯಿಗಳನ್ನು ಸಾಕಿಕೊಂಡಿರುತ್ತಾರೆ. ಕುರಿ ಮೇಕೆ ರೊಪ್ಪಗಳಲ್ಲಿ ಸಾಮಾನ್ಯವಾಗಿ ಒಂದೊಂದು ಜಾಲಿಯ ಮರವನ್ನಾದರೂ ಬೆಳೆಸಿರುತ್ತಾರೆ. ಜಾಲಿಯ ಸೊಪ್ಪು ಕುರಿಗಳಿಗೆ, ಮೇಕೆಗಳಿಗೆ ಉತ್ತಮವಾದ ಆಹಾರ. ಕುರಿ ಮತ್ತು ಮೇಕೆ ಮರಿಗಳನ್ನು ಮಳೆಗಾಲದಲ್ಲಿ ಹೋರಗೆ ಮೇಯಿಸದೆ ರೊಪ್ಪದಲ್ಲಿಯೇ ಕಟ್ಟಿದ್ದು, ಅವುಗಳಿಗೂ ಜಾಲಿಯ ಸೊಪ್ಪನ್ನು ಹಾಕುತ್ತಾರೆ. ಕುರಿಯ ರೊಪ್ಪವಿರುವ ಜಾಗವನ್ನು ವರ್ಷಕ್ಕೆ ಎರಡು ಬಾರಿ ಬದಲಾಯಿಸಿ ಸ್ವಚ್ಛತೆಯನ್ನು ಕಾಪಾಡುತ್ತಾರೆ. ಇದರಿಂದ ಕುರಿ ಹಾಗೂ ಮೇಕೆಗಳಿಗೆ ರೋಗರುಜಿನಗಳು ಭಾರದಂತೆ ಎಚ್ಚರವಹಿಸುತ್ತಾರೆ.

ಕಾಡುಗೊಲ್ಲರು ಒಂದು ನಿರ್ದಿಷ್ಟವಾದ ಉದ್ದೇಶಕ್ಕಾಗಿ ಮೀಸಲಾಗಿ ಬಿಟ್ಟಿರುವ ಕುರಿಗೆ ಜೆನ್ನಿಗೆ ಕುರಿ ಎಂದು ಹೇಸರು. ಎಲ್ಲರ ಹಟ್ಟಿಯಲ್ಲಿ ಜೆನ್ನಿಗೆ ಕುರಿ ಇರುವುದಿಲ್ಲ. ಕೆಲವು ಹಟ್ಟಿಗಳಲ್ಲಿ ಮಾತ್ರ ಜೆನ್ನಿಗೆ ಕುರಿಯನ್ನು ಬಿಟ್ಟಿರುತ್ತಾರೆ. ಈ ಜೆನ್ನಿಗೆ ಕುರಿಯು ಹೆಣ್ಣು ಕುರಿಯಾಗಿರಬೇಕು. ಇದರ ಬಲಗಿವಿಯನ್ನು ಉದ್ದುರ್ದುಕ್ಕೂ ಮೂರು ನಾಮಗಳಂತೆ ಸೀಎಂರುತ್ತಾರೆ. ಜೆನ್ನಿಗೆ ಕುರಿ ಸತ್ತಾಗ್ರ ಇದರ ಮಾಂಸವನ್ನು ಕಾಡುಗೊಲ್ಲರು ತಿನ್ನುತ್ತಾರೆ. ಈ ಕುರಿಯನ್ನು ತಿನ್ನುವ ಮೊದಲು ತಲೆಯನ್ನು ಕತ್ತರಿಸಿ ಒಂದು ಆಳವಾದ ಗುಂಡಿಗೆ ಹಾಕಿ ಮುಚ್ಚಿ, ಅನಂತರ ಉಳಿದ ಭಾಗದ ಮಾಂಸವನ್ನು ತಿನ್ನುತ್ತಾರೆ.

ಆಚರಣೆಗಳು

ಹುಟ್ಟಿನಿಂದ ಸಾವಿನವರೆಗಿನ ಆಚರಣೆಗಳಾದ ಹುಟ್ಟು, ನಾಮಕರಣ, ಮತುಶಾಂತಿ, ಸೂತಕ, ಮದುವೆ, ಮರಣ ಸಂಸ್ಕಾರ ಮುಂತಾಗಿ ಜೀವನದಲ್ಲಿ ಸಂಭವಿಸುವ ಘಟನೆಗಳಿಗೆ ಸಂಬಂಧಿಸಿದಂತೆ ಅಸಂಖ್ಯಾತ ಆಚರಣೆಗಳು ಕಾಡುಗೊಲ್ಲರ ಕುಟುಂಬದಲ್ಲಿ ಜರುಗುತ್ತವೆ. ಈ ಎಲ್ಲಾ ಆಚರಣೆಗಳಲ್ಲಿ ಹಲವು ವಿಧಿ, ನಿಯಮ, ಸಮಯ, ಸಂದರ್ಭ ಮುಂತಾದವುಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಕಾಡುಗೊಲ್ಲರ ಆಚರಣೆಗಳು ಬುಡಕಟ್ಟು ರೀತಿ ನೀತಿಗೆ ಅನುಗುಣವಾಗಿರುತ್ತವೆ.

ಹುಟ್ಟು

ಯಾವುದೇ ಸಮಾಜದಲ್ಲಾಗಲಿ ಮನು ಹುಟ್ಟಿದಾಗ ಸಂಪ್ರದಾಯಕ್ಕೆ ಅನುಗುಣವಾಗಿ ವಿವಿಧ ಆಚರಣೆಯ ಪದ್ಧತಿಗಳು ರೂಢಿಯಲ್ಲಿರುತ್ತವೆ. ಕಾಡುಗೊಲ್ಲರಲ್ಲಿ ಮನು ಹುಟ್ಟಿದಾಗ ಆಚರಿಸುವ ಸಂಪ್ರದಾಯವು ತುಂಬಾ ಕಟ್ಟನ್ನಿಟ್ಟಾಗಿರುತ್ತದೆ. ಒಸುರಿಗೆ ಹೆರಿಗೆ ನೋಪು ಕಾಣಿಸಿಕೊಂಡ ಕೂಡಲೇ ಹಟ್ಟಿಯಿಂದ ಹೋರಕ್ಕೆ ಸ್ವಲ್ಪದೂರದಲ್ಲಿ ಅದಕ್ಕೆಂದೆ ನಿರ್ಮಿಸಲಾಗಿರುವ ಗುಡಿಸಿಲಿಗೆ ಅವಳನ್ನು ಕರೆದುಕೊಂಡು ಹೋಗಿ ಬಿಡುತ್ತಾರೆ. ಬೇಡರ ಕುಲಕ್ಕೆ ಸೇರಿದ ಸೂಲಗಿತ್ತಿಯೊಬ್ಬಳನ್ನು ಹೆರಿಗೆ ಮಾಡಿಸಲು ನೇಮಿಸಿಕೊಳ್ಳುತ್ತಾರೆ. ಹೆರಿಗೆಯಾದ ದಿನದಿಂದ ಮೂರು ತಿಂಗಳವರೆಗೆ ಮನು ಮತ್ತು ಬಾಣಂತಿ ಆಗುಡಿಸಲಿನಲ್ಲಿಯೇ ಇರಬೇಕಾಗುತ್ತದೆ. ಅವಳಿಗೆ ಅಲ್ಲಿಯೇ ಉಣಿಮೊಂಡಬಾರದ ವ್ಯವಸ್ಥೆಮಾಡಲಾಗುತ್ತದೆ. ಹೆರಿಗೆಯಾದ ಎರಡನೆಯ ದಿನ ಅಗಸರ ಸ್ತ್ರೀಯನ್ನು ಕರೆಸಿ ಬಾಣಂತಿಯ ಗುಡಿಸಿಲಿನಿಂದ ಕನಿಷ್ಠ ದೂರದಲ್ಲಿ ಸ್ವಲ್ಪಜಾಗವನ್ನು ಸಗಣೆಯಿಂದ ಸಾರಿಸುತ್ತಾರೆ. ಅಗಸಗಿತ್ತಿಯು ಬಾಣಂತಿಯ ಗುಡಿಸಿಲಿನೊಳಗಿನ ಅದರ ಮೊದಲಿನ ಜಾಗದಿಂದ ಎತ್ತಿ ಸಾರಿಸಿದ ಜಾಗದಲ್ಲಿ ಇಡುತ್ತಾಳೆ. ಬಾಣಂತಿಯು ತನ್ನ

ಮಗುವಿನೊಡನೆ ಗುಡಿಸಿಲಿನೊಳಕ್ಕೆ ಬರುತ್ತಾಳೆ. ಅಗಸಗಿತ್ತಿಯು ತಂದಿದ್ದ ಮಡಿಯಾದ ಬಟ್ಟೆಗಳನ್ನು ಉಟ್ಟಿಕೊಂಡು ತಾನು ಮೊದಲು ಉಟ್ಟಿದ್ದ ಮೈಲಿಗೆಯ ಬಟ್ಟೆಗಳನ್ನು ಅಗಸಗಿತ್ತಿಗೆ ಕೊಡುತ್ತಾಳೆ. ಅಲ್ಲಿಗೆ ಎರಡನೆಯ ದಿನದ ಸೂತಕ ಕಳೆಯುತ್ತದೆ. ಇದೇ ರೀತಿ ಮೂರನೇಯ ದಿನ, ಏದನೆಯ ದಿನ, ಒಂಬತ್ತನೆಯ ದಿನ ಜಾಗವನ್ನು ಬದಲಾಯಿಸಿ ಬಾಣಂತಿಗೆ ಮಡಿಬಟ್ಟೆಗಳನ್ನು ಕೊಟ್ಟಿ ಸೂತಕವನ್ನು ಕಳೆಯುತ್ತಾರೆ ಒಂಬತ್ತನೆಯ ದಿನದ ಸೂತಕವನ್ನು ಕಳೆದ ಮೇಲೆ ಹದಿನ್ಯೇದನೆಯ ದಿನದವರೆಗೂ ಜಾಗವನ್ನು ಬದಲಾಯಿಸುವುದಿಲ್ಲ. ಹದಿನ್ಯೇದನೆಯ ದಿನ ಬಾಣಂತಿಯ ಜಾಗವನ್ನು ಬದಲಾಯಿಸಿ ಬಾಣಂತಿಗೆ ಮಡಿಬಟ್ಟೆಗಳನ್ನು ಕೊಟ್ಟಿ ಹದಿನ್ಯೇದು ದಿನದ ಸೂತಕವನ್ನು ಕಳೆಯುತ್ತಾರೆ. ಮೂರವತ್ತನೆಯ ದಿನ ಬಾಣಂತಿಗೆ ಮಡಿಬಟ್ಟೆಗಳನ್ನು ಕೊಟ್ಟಿ ತಿಂಗಳ ಸೂತಕವನ್ನು ಕಳೆಯುತ್ತಾರೆ. ಅರವತ್ತು ದಿನಗಳು ಕಳೆದ ಮೇಲೆ ಎರಡು ತಿಂಗಳ ಸೂತಕವನ್ನು ಕಳೆಯುತ್ತಾರೆ. ಮೂರು ತಿಂಗಳು ತುಂಬಿದಾಗ ಇನ್ನೊಮ್ಮೆ ಸೂತಕವನ್ನು ಕಳೆಯುತ್ತಾರೆ. ಬಾಣಂತಿಯ ಗುಡಿಸಲನ್ನು ಹಟ್ಟಿಯಿಂದ ದೂರದಲ್ಲಿಟ್ಟು, ಬಾಣಂತಿ ಬಳಸುತ್ತಿದ್ದ ಮಡಕೆಗಳನ್ನು ಒಡೆದು ದೂರದ ಸ್ಥಳಕ್ಕೆ ಎಸೆಯುತ್ತಾರೆ. ಬಾಣಂತಿ ಮಗುವನ್ನು ಹಟ್ಟಿಯೋಳಿಗೆ ಕರೆದುಕೊಂಡು ಬರುತ್ತಾರೆ. ಆ ಸಂದರ್ಭದಲ್ಲಿ ಪೂಜಾರಿಯು ಇಬ್ಬರಿಗೂ ಜೆನ್ನಿಗೆ ಕುರಿಯ ಹಾಲನ್ನು ಕುಡಿಸುತ್ತಾನೆ. ಮಗುವಿನ ತಂದೆಯು ಪೂಜಾರಿಗೆ ಕಾಣಿಕೆ ಕೊಟ್ಟಿ ಕಳುಹಿಸುತ್ತಾನೆ. ಆ ದಿನ ಮನೆಯಲ್ಲಿ ಕುಲದ ಹತ್ತಾರು ಮಂದಿಗೆ ಪಾಯಸದ ಉಂಟ ಹಾಕಿಸುತ್ತಾರೆ. ಅಲ್ಲಿಗೆ ಜನನ ಸಂಸ್ಥಾರದ ಆಚರಣೆಗಳು ಮುಗಿದಂತಾಗುತ್ತದೆ.

ಖಂತುಶಾಂತಿ/ಪ್ರೌಢಾವಸ್ಥೆ

ಹೆಣ್ಣು ಬಾಲ್ಯಕಳೆದು ಯೋವನಕ್ಕೆ ಕಾಲಿಡುವ ಸಂದರ್ಭದಲ್ಲಿ ಫಟಿಸುವ ಒಂದು ಶ್ರೀಯೆ. ಪ್ರತಿಯೊಂದು ಸಮಾಜವು ಹೆಣ್ಣು ಪ್ರೌಢಾವಸ್ಥೆ ಹೊಂದುವಾಗ ಉಂಟಾಗಬವುದಾದಂತಹ ಬದಲಾವಣೆಗಳನ್ನು ಗುರುತಿಸಿ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಅವರನ್ನು ಲೋಕಿಕ ಪ್ರಪಂಚಕ್ಕೆ ಪರಿಚಯಿಸುವುದುಂಟು. ಮೊದಲ ಬಾರಿಗೆ ಖಂತುಸ್ವಾವವಾದಾಗ ಹೆಣ್ಣಿಗೆ ವಿಶೇಷ ಆರ್ಥಿಕ ಮಾಡಲಾಗುತ್ತದೆ. ಕಾಡುಗೊಲ್ಲರಲ್ಲಿ ಹೆಣ್ಣು ಮಗಳು ಮೈನೆರೆದ ಸಂದರ್ಭದಲ್ಲಿ ಹೆಂಗಸರು ಅವಳನ್ನು ಹಟ್ಟಿಯಿಂದ ಹೊರಕ್ಕೆ ಕಳುಹಿಸುತ್ತಾರೆ. ಮೈನೆರೆದ ದಿನ ನೀರು ಹೂಯ್ದು ಅಗಸರವಳು ಮಡಿಮಾಡಿ ತಂದುಕೊಟ್ಟಿ ಬಟ್ಟೆಗಳನ್ನು ಉಡಿಸುತ್ತಾರೆ. ಆ ದಿನ ರಾತ್ರಿಯೆಲ್ಲಾ ಅವಳು ಎಚ್ಚರವಾಗಿರಲೆಂದು ಅವಳೊಡನೆ ಮಾತನಾಡಲು ಒಬ್ಬ ವಯಸ್ಸಾದ ಹೆಂಗಸರನ್ನು ಕೂಡಿಸುತ್ತಾರೆ. ಮೂರನೇ ದಿನ ಸ್ವಾನ ಮಾಡಿಸಿ ದ್ರಾಷ್ಟಿ, ಬಾಳಿಹೆಣ್ಣು, ಕೊಬ್ಬರಿ, ಕಡಲೆ, ಹೂವು, ಹಣ್ಣು ಇವುಗಳಿಂದ ಮಡಿಲು ತುಂಬಿ ಒಸಗೆಯ ಹಾಡುಗಳನ್ನು ಹೇಳಿ ರಂಜಿಸುತ್ತಾರೆ. ಆ ದಿನ ಅವಳಿಗೆ ಪಾಯಸದ ಉಂಟವನ್ನು ಹಾಕುತ್ತಾರೆ. ಮಾರನೆಯ ದಿನ ಹಸಿರು ಚಪ್ಪರದ ಜಾಗವನ್ನು ಬದಲಾಯಿಸಿ ಹಿಂದಿನ ದಿನ ಮಾಡಿದಂತೆಯೇ ಮಾಡುತ್ತಾರೆ. ಹೀಗೆ ಏದು ದಿನಗಳ ಕಾಲವೂ ಮಾಡಲಾಗುತ್ತದೆ.

ಕಾಡುಗೊಲ್ಲರು ಮುಟ್ಟಾದ ಹೆಂಗಸರು ವಾಸವಿರುವುದಕ್ಕೂ ಸ್ಥರವೇ ತಮ್ಮ ಹಟ್ಟಿಯ ಹೊರಗೆ ಒಂದು ಪ್ರತ್ಯೇಕವಾದ ಜಾಗವನ್ನು ನಿಗದಿಗೊಳಿಸಿರುತ್ತಾರೆ. ಆ ಜಾಗವನ್ನು ಅವರು ಮಂದ್ಯ ಎಂದು ಕರೆಯುತ್ತಾರೆ.

ಮೈನರೆದ ಹೃಡಗಿಗೆ ಆರನೇಯ ದಿನ ನೀರು ಹಾಕಿ ಮಡಿಬಟ್ಟೆಗಳನ್ನು ಕೊಟ್ಟು ಅವಳನ್ನು ಆ ಮಂದ್ಯೆಯಲ್ಲಿ ಬಿಡುತ್ತಾರೆ. ಮಂದ್ಯೆಯಲ್ಲಿ ಏಳು ದಿನಗಳ ಕಾಲ ಇರಬೇಕಾಗುತ್ತದೆ. ಅನಂತರ ಅವಳಿಗೆ ನೀರು ಹಾಕಿ ಅಗಸರವಳು ಮಡಿಮಾಡಿ ತಂದುಕೊಟ್ಟು ಬಟ್ಟೆಗಳನ್ನು ಉಡಿಸುತ್ತಾರೆ. ಒಟ್ಟಾರೆಯಾಗಿ ಮೈನರೆದ ಹೃಡಗಿ ಮಂದ್ಯೆಯಲ್ಲಿ ಏಳು ದಿನಗಳು, ಮಂದ್ಯೆಗೆ ಬರುವ ಮೋದಲು ಹಸಿರು ಚಪ್ಪರದಲ್ಲಿ ಇದು ದಿನಗಳು, ಮಂದ್ಯೆಯನ್ನು ಬಿಟ್ಟನಂತರ ಹಸಿರು ಚಪ್ಪರದಲ್ಲಿ ಒಂಬತ್ತು ದಿನಗಳು ಇದ್ದಂತಾಗುತ್ತದೆ. ಇಪ್ಪತ್ತರದನೆಯ ದಿನ ಅವಳಿಗೆ ನೀರು ಹಾಕಿ ಮಡಿಬಟ್ಟೆಯನ್ನು ಕೊಟ್ಟು ಹಟ್ಟಿಯ ಒಳಕ್ಕೆ ಕರೆತರಲಾಗುತ್ತದೆ. ಅಂದು ಪಾಯಸದ ಅಡುಗೆ ಮಾಡಿ ಸಂಬಂಧಿಕರೆಲ್ಲರೂ ಕೂಡಿ ಉಟಮಾಡುತ್ತಾರೆ.

ಮದುವೆ

ಮನುಷ್ಯರಲ್ಲಿ ಮಾತ್ರವೇ ಕಂಡುಬರುವ ಒಂದು ಅಪೂರ್ವವಾದ ಸಾರ್ವತ್ರಿಕ ವ್ಯವಸ್ಥೆಯೆಂದರೆ ಮದುವೆ. ಕಾಡುಗೊಲ್ಲರಲ್ಲಿ ಸಂಕೀರ್ಣವಾದ ವಿವಾಹ ಪದ್ಧತಿಯು ಬಳಕೆಯಲ್ಲಿದೆ. ಸಾಂಪ್ರದಾಯಿಕವಾದ ಈ ವಿವಾಹವು ಇದು ದಿನಗಳ ಕಾಲ ಜರುಗಲಿದ್ದ ಅದು ನಿಶ್ಚಿತಾರ್ಥ, ಹರಣೆ ತರುವ ಮತ್ತು ಚಪ್ಪರ ಹಾಕುವಶಾಸ್ತ್ರ, ಮದಲಿಂಗನಶಾಸ್ತ್ರ, ಧಾರೆಶಾಸ್ತ್ರ, ಓದೋ ಅಕ್ಷಿಶಾಸ್ತ್ರ, ಬೂವಮಾಡುವ ಶಾಸ್ತ್ರ. ಜಾಡಿತೀರಿಸುವ ಶಾಸ್ತ್ರ, ಪ್ರಸ್ಥ ಈ ಕ್ರಮದಲ್ಲಿ ನಡೆಯುತ್ತದೆ.

ನಿಶ್ಚಿತಾರ್ಥ

ಕಾಡುಗೊಲ್ಲರಲ್ಲಿ ನಿಶ್ಚಿತಾರ್ಥವು ಸಾಮಾನ್ಯವಾಗಿ ಮದುವೆ ಹೆಣ್ಣಿನ ಮನೆಯಲ್ಲಿಯೇ ನಡೆಯುತ್ತದೆ. ವಿವಾಹ ಯೋಗ್ಯಾದ ಕನ್ಯೆಯಿರುವುದನ್ನು ತಿಳಿದ ಗಂಡಿನ ಮನೆಯವರು ಬಿಳಿ ಸೀರೆ ಉಟ್ಟಿರುವ ಇವರು ಮುತ್ತೆದೆಯರೊಡನೆ ಸುಣ್ಣಿದ ಬೋಟ್ಟು ಹಚ್ಚಿರುವ ಮಡಿಕೆಯನ್ನು ಹೊತ್ತು ನಡೆಯುತ್ತಾರೆ. ಅದರಲ್ಲಿ ಅಕ್ಷಿ, ವೀಳೆಯದೆಲೆ, ಬಾಳಿಹಣ್ಣಿ ಹೂಪುಗಳನ್ನು ತುಂಬಿ ಬಟ್ಟೆಯನ್ನು ಕಟ್ಟಿರುತ್ತಾರೆ. ಮನೆಯಿಂದ ಹೊರಡುವ ಮೋದಲು ದೇವರಿಗೆ ನಮಸ್ಕಾರ ಮಾಡಿ, ಶುಭ ಶಕುನವಾಗಲೆಂದು ನಮಸ್ಕರಿಸಿ ಪ್ರಾರ್ಥಿಸುತ್ತಾರೆ. ಗಂಡಿನ ಮನೆಯವರು ಹೆಣ್ಣಿನ ಮನೆಗೆ ಬರುವ ವೇಳೆಗೆ, ಹೆಣ್ಣಿನ ಮನೆಯಲ್ಲಿ ಉರಿಯುತ್ತಿರುವ ಹಣತೆಯನ್ನು ಹಚ್ಚಿರುತ್ತಾರೆ. ರಾತ್ರಿ ಉಟ ಉಪಚಾರವಾದ ಮೇಲೆ ಮಾತುಕತೆಗಳು ನಡೆಯುತ್ತವೆ. ಮದುವೆಯಲ್ಲಿ ಹೆಣ್ಣಿನವರು ವರನಿಗೆ, ಗಂಡಿನವರು ವಧುವಿಗೆ ಪರಸ್ಪರ ಕೊಡಬೇಕಾದ ಒಡಪೆ, ಬಟ್ಟೆ, ಎಲೆ ಅಡಿಕೆ ಇತ್ಯಾದಿ ಎಲ್ಲವೂ ನಿಷ್ಪತ್ತಮಾಡಲಾಗುತ್ತದೆ. ಇದೇ ರೀತಿ ಮತ್ತೊಂದು ದಿನ ಹೆಣ್ಣಿನವರು ಗಂಡಿನ ಮನೆಗೆ ಹೋಗಿ ಮದುವೆ ದಿನ ನಿಗದಿಗೊಳಿಸುತ್ತಾರೆ.

ಹರಣೆ ತರುವ ಮತ್ತು ಚಪ್ಪರ ಹಾಕುವ ಶಾಸ್ತ್ರ

ಕಾಡುಗೊಲ್ಲರಲ್ಲಿ ಹರಣೆಶಾಸ್ತ್ರ ಬಹಳ ಮುಖ್ಯವಾದದ್ದು. ಹರಣೆ ತರುವುದಕ್ಕೆ ಮತ್ತು ಚಪ್ಪರಕ್ಕೆ ಬೇಕಾದ ಮರದ ಕೊಂಬೆ ಮೋದಲಾದಪುಗಳನ್ನು ತರುವುದಕ್ಕೆ ಎರಡು ಕಡೆಯಿಂದಲೂ ಹೋಗುತ್ತಾರೆ. ಇದಕ್ಕೆ ಮೋದಲು ಒಂದು ಬುಟ್ಟಿಗೆ ಮೂರು ಸೇರಿ ಅಕ್ಷಿ, ಒಂದು ಕಟ್ಟು ವೀಳಯದೆಲೆ, ಎರಡು ಹಿಡಿ ಅಡಕೆ, ಒಂಬತ್ತು ಬೆಳ್ಳಳ್ಳಿ, ಒಂಬತ್ತು ಅರಸಿನಕೊನೆ ಇವುಗಳನ್ನು ಹಾಕುತ್ತಾರೆ. ಒಂದು ಸೇರು ಬೇಳೆಕಾಳು,

ಒಂದು ತೆಗಿನಕಾಯಿ ಇಡುತ್ತಾರೆ. ಒಂದು ಕುಡಿಕೆಗೆ ಎಣ್ಣೆಯನ್ನು ತುಂಬಿ ಅದನ್ನು ಬುಟ್ಟಿಯಲ್ಲಿಡುತ್ತಾರೆ. ಇದಿಷ್ಟವೂ ಹರಣೆ ತರುವುದಕ್ಕೆ ಹೋಗುವವರು ಹೊತ್ತುಕೊಂಡು ಹೋಗಬೇಕು.

ಚಪ್ಪರಕ್ಕೆ ಬೇಕಾದ ಸಾಮಗ್ರಿ ತರಲು ಹೋಗಿದ್ದವರು ಬಂದ ಮೇಲೆ ಅವರು ಮೊದಲು ಒಂದು ದೊಡ್ಡ ಚಪ್ಪರವನ್ನು ಹಾಕುತ್ತಾರೆ. ಅದರ ಕೆಳಗೆ ಗಂಡಿಗೊಂದು ಚಿಕ್ಕ ಚಪ್ಪರವನ್ನು ಹಾಕುತ್ತಾರೆ. ಇದು ಕಳ್ಳಿಯ ಗೂಟಗಳನ್ನು ನೆಟ್ಟು ಹೆಚ್ಚಿನ ಚಪ್ಪರವನ್ನೂ, ಇದು ಕಳ್ಳಿಯ ಗೂಟಗಳನ್ನು ನೆಟ್ಟು ಗಂಡಿನ ಚಪ್ಪರವನ್ನು ತೆಗಿನ ಗರಿ, ಅತ್ತಿಯ ಗೂನೆ, ಆಲದ ಹೊಸೆಗಳನ್ನು ಹಾಕಿ ಚಪ್ಪರವನ್ನು ಸಿದ್ಧಗೊಳಿಸುತ್ತಾರೆ.

ಮದಲಿಂಗನ ಶಾಸ್ತ್ರ

ಮದುವೆಯಲ್ಲಿ ಎರಡನೆಯ ದಿನ ಹಮ್ಮಿಕೊಳ್ಳುವುದೇ ಮದಲಿಂಗನಶಾಸ್ತ್ರ. ಗಂಡನ್ನು ಹೆಚ್ಚಿನ ಮನೆಯ ಬಳಿಗೆ ವಾದ್ಯಸಮೀತ ಕರೆತರುತ್ತಾರೆ. ಇದಕ್ಕೆ ಮುಂಚೆ ಗಂಡಿನ ಮನೆಯಲ್ಲಿ ಹಟ್ಟಿಯಲ್ಲಿನ ಎಲ್ಲರಿಗೂ ಉಂಟಹಾಕಿ ಅವರನ್ನು ಮದುವೆ ಚಪ್ಪರಕ್ಕೆ ಕರೆಸುತ್ತಾರೆ. ಅನಂತರ ವಾದ್ಯದೊಡನೆ ಹಟ್ಟಿಯ ದೇವಸ್ಥಾನದ ಬಳಿಗೆ ಗಂಡನ್ನು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಮನೆಗೊಬ್ಬರಂತೆ ಗಂಡಿನ ತಲೆಗೆ ಹಟ್ಟಿಯ ಜನ ಹಾಲೊತ್ತುತ್ತಾರೆ. ಈ ರೀತಿ ಮೊದಲನೆಯ ಬಾರಿಗೆ ಗಂಡಿನ ತಲೆಗೆ ಹಾಲನ್ನು ಒತ್ತುವುದು ಆ ಹಟ್ಟಿಯ ಪೂಜಾರಿ. ಅನಂತರ ಹಟ್ಟಿಯ ಗೌಡರು ತಲೆಗೆ ಹಾಲನ್ನು ಒತ್ತಿದ ಮೆಲೆ ಉಳಿದವರ ಸರದಿ ಅನಂತರ ವಾದ್ಯ ಸಮೀತ ಬಿಡದಿ ಮನೆಗೆ ಕರೆತರುತ್ತಾರೆ. ಈ ಕಡೆ ಹೆಚ್ಚಿನ ಮನೆಯಲ್ಲಿ ಹೆಚ್ಚಿನ ತಲೆಗೆ ಹಾಲನ್ನು ಒತ್ತಿ ಸ್ವಾನ ಮಾಡಿಸುತ್ತಾರೆ. ಹೆಚ್ಚಿಗೆ ಮದುವೆಗೆ ತಂದಿದ್ದ ಸೀರೆ ಒಡವೆಗಳನ್ನಿಟ್ಟು ಅವಳಿಂದ ಕಳಸದ ಪೂಜೆಮಾಡಿಸಿ ಈ ಹಸೆಯ ಮೇಲೆ ಮದುಮಗಳನ್ನು ಕೂರಿಸುತ್ತಾರೆ. ಕರಿಕಂಬಳಿಯನ್ನು ಹಾಸಿ ಎರಡನೆಯ ಹಸೆಯನ್ನು ಬರೆಯುತ್ತಾರೆ. ಮದುಮಗಳನ್ನು ಕೂರಿಸಿ ಸೇಸೆಯಿಡುತ್ತಾರೆ. ಹೀಗೆಯೇ ಇದೆ ಇದೆ ಬಾರಿ ಮಾಡುತ್ತಾರೆ. ವರನಿಗೂ ಕೂಡ ವರನ ಕಡೆಯವರು ಇದೇ ರೀತಿ ಇದೆ ಇದೆ ಬಾರಿ ಹಸೆಯ ಮೇಲೆ ಕೂರಿಸಿ ಸೇಸೆಯಿಡುತ್ತಾರೆ.

ಧಾರೆ

ಗಂಡನ್ನು ಚಪ್ಪರದಲ್ಲಿ ಕೂರಿಸುತ್ತಾರೆ. ಹೆಚ್ಚಿನ್ನು ಪಕ್ಕದಲ್ಲಿರುವ ಅರುಣೆ ಗುಡ್ಡಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಅವಳು ಹರಣೆಯನ್ನು ಪೂಜೆಮಾಡಿ ಅದನ್ನು ತಲೆಯ ಮೇಲೆ ಹೊತ್ತುಕೊಂಡು ಚಪ್ಪರದ ಕೆಳಗೆ ಇಡುತ್ತಾಳೆ. ಹರಣೆಯ ಸುತ್ತ ಉಳಿದ ನಾಲ್ಕು ಮಡಕೆಗಳನ್ನು ಇಡುತ್ತಾರೆ. ಹೆಚ್ಚಿನ್ನು ಚಪ್ಪರದಲ್ಲಿ ಕೂರಿಸಿ, ಅವಳಿಗೆ ಮೂರು ಹಸೆಯನ್ನು ಗಂಡಿಗೆ ನಾಲ್ಕು ಹಸೆಯನ್ನು ಹಚ್ಚುತ್ತಾರೆ. ಹೆಚ್ಚಿನ ಚಪ್ಪರದ ನಾಲ್ಕು ಮೂಲೆಗೂ ಇಟ್ಟಿರುವ ಗಡಿಗಳ ಮಧ್ಯೆ ಒಂದು ಗುಂಡಿಯನ್ನು ಮಾಡಿ, ಅದಕ್ಕೆ ಕುರಿಗೊಬ್ಬರವನ್ನು ಹಾಕಿ ಅದರ ಮೇಲೆ ಹರಣೆಯನ್ನಿಡುತ್ತಾರೆ ಈ ನಾಲ್ಕು ಗಡಿಗಳ ಸುತ್ತಲೂ ಬರುವಂತೆ ಹಸಿದಾರದ ಇದು ಎಳೆಯನ್ನು ಸುತ್ತಿ ಧಾರೆಯ ಹಸೆಯನ್ನು ಬರೆಯುತ್ತಾರೆ. ಹೆಚ್ಚಿನ್ನು ಧಾರೆಯ ಹಸೆಯ ಮೇಲೆ ಕೂರಿಸಿ ಬಂಧು ಬಳಗದವರೆಲ್ಲರೂ ಅವಳ ತಲೆಗೆ ಹಾಲನ್ನು ಹಾಕುತ್ತಾರೆ. ಅನಂತರ ಗಂಡನ್ನು ಹೆಚ್ಚಿನ ಚಪ್ಪರಕ್ಕೆ ಕರೆತಂದು ಹೆಚ್ಚಿನ ಪಕ್ಕದಲ್ಲಿ ಕೂರಿಸುತ್ತಾರೆ. ಅಲ್ಲಿ ಸೇರಿದವರೆಲ್ಲರೂ ಗಂಡು - ಹೆಚ್ಚಿನ ಮೇಲೆ ಬೀರಕ್ಕಿಯನ್ನು ಹಾಕುತ್ತಾರೆ. ಹೇಗೆ ಧಾರೆಶಾಸ್ತ್ರವಾದ ಮೇಲೆ ಎಲೆ-ಅಡಿಕೆ

ವ್ಯಾಪು-ಹಣ್ಣಗಳನ್ನಿಟ್ಟು ಒಂದು ಹರಿವಾಣದಲ್ಲಿ ತಾಳಿಯನ್ನಿಟ್ಟುಕೊಂಡು, ಅದನ್ನು ಎಲ್ಲರಿಂದಲೂ ಮುಟ್ಟಿಸಿ ಅದನ್ನು ಗಂಡಿನ ಕ್ರೇಗೆ ಹೊಡುತ್ತಾರೆ. ಸೂರ್ಯಚಂದ್ರರ ಸಾಕ್ಷಿಯಾಗಿ, ಗುರುಹಿರಿಯರ ಸಾಕ್ಷಿಯಾಗಿ, ತಂದೆ – ತಾಯಿ ಸಾಕ್ಷಿಯಾಗಿ, ನಾನೇ ಗಂಡ ನೀನೇ ಹೆಂಡತಿ ಎಂದು ಗಂಡು ಹೇಳುತ್ತಾನೆ. ಅದೇ ರೀತಿ ಹೆಣ್ಣು ಕೂಡ ನೀನೇ ಗಂಡ ನಾನೇ ಹೆಂಡತಿ ಎಂದು ಹೇಳಿದಾಗ, ಅನಂತರ ಗಂಡು ತಾಳಿಕಟ್ಟುತ್ತಾನೆ.

ಓದೋ ಅಕ್ಷಿಶಾಸ್ತ್ರ

ಗಂಡು ಹೆಣ್ಣನ್ನು ಧಾರೆಯಾದ ನಂತರ ಎದುರುಬದುರಾಗಿ ಕೂರಿಸುತ್ತಾರೆ. ಅವರಿಬ್ಬರ ನಡುವೆ ಯಾರಾದರೂ ಒಬ್ಬ ಹೆಂಗಸು ಬಂದು ಹರಿವಾಣದಲ್ಲಿ ಅಕ್ಷಿಯನ್ನು ತುಂಬಿ ನಿಲ್ಲುತ್ತಾಳೆ. ಅನಂತರಭಾರಯ್ಯ ಮದಲಿಂಗ ಬಲಗಾಲು ಮುಂದಕ್ಕೆ, ಮುಂದೇನು ಕಂಡ್ದೆ ಎಂದು ಹೆಣ್ಣು ಕೇಳುತ್ತಾಳೆ ತುಂಬಿದ ಶೋರೆ ಕಂಡ್ದೆ ಎಂದು ಮದುಮಗ ಹೇಳುತ್ತಾನೆ. ನೆತ್ತಿ ಮೇಲೇನು ಕಂಡ್ದೆ ಎಂದಾಗ ಮುಕ್ಕಣ್ಣೇಶ್ವರನ ಕಂಡ್ದೆ ಎನ್ನುತ್ತಾನೆ. ಹೀಗೆ ಸಂಭಾಷಣೆ ಮುಂದುವರಿಯುತ್ತದೆ, ಈ ಸಂದರ್ಭದಲ್ಲಿ ಹೆಂಗಸರು ಸೋಬಾನೆ ಹಾಡುಗಳನ್ನು ಹೇಳುತ್ತಾರೆ.

ಜಾಡಿ ತೀರಿಸುವ ಶಾಸ್ತ್ರ

ಧಾರೆಯ ಉಂಟ ಮುಗಿದ ನಂತರ ದೇವಸ್ಥಾನದ ಮುಂದೆ ಜಾಡಿಯನ್ನು ಅಂದರೆ ಕರಿಯ ಕಂಬಳಿಯನ್ನು ಹಾಸುತ್ತಾರೆ. ಒಂದು ಕಡೆ ಕರಿಯ ಕಂಬಳಿಯ ಗದ್ದಗೆಯನ್ನು ವ್ಯಾಡಿ ಕಳಿಶ ಪಂಚಾರತಿಯನ್ನಿಟ್ಟು ಹರಿವಾಣದ ತುಂಬ ಅಡಕೆಯನ್ನು ವ್ಯಯ್ಯಾತ್ತಾರೆ. ಒಂದು ಗಡಿಗೆಗೆ ಅಡಿಕೆಯನ್ನು ತುಂಬಿ ಅದರ ಬಾಯಿಗೆ ಬಾಳೆಯೆಲೆಯನ್ನಿಟ್ಟು ಅದರ ಮೇಲೆ ಸಗಣೆಯನ್ನು ಮೆತ್ತಿ, ಕಟ್ಟಿಮನೆಗಳ ಗೌಡರ ಮುದ್ರೆಯುಂಗುರದಿಂದ ಮುದ್ರೆ ಒತ್ತುತ್ತಾರೆ. ಇದಕ್ಕೆ ಮೂರು ಕಟ್ಟೆಯ ಮೋಹರು ಎನ್ನುತ್ತಾರೆ. ಗಂಡಿನ ಕಡೆಯವರು ಈ ಸಂದರ್ಭದಲ್ಲಿ ಗುಡಿ ಕಟ್ಟಿಗೆ ಹತ್ತು ಸೇರು ಅಕ್ಷಿ, ಒಂದು ಕಟ್ಟು ಏಳೆಯದೆಲೆ, ಒಂದು ಸೇರು ಅಡಕೆ ಕೊಡಬೇಕು ಮೂರು ಕಟ್ಟಿ ಮನೆಗಳಿಗೂ ಒಂದೊಂದು ಏಳ್ಳುಕೊಡಬೇಕು. ಅಲ್ಲಿ ಸೇರಿರುವ ಎಲ್ಲಾರಿಗೂ ಏಳೆಯದೆಲೆ ಅಡಕೆ ಹೊಡುವ ಮೋಹಲು ಕಟ್ಟಿಮನೆಗೆ ದೇವರಿಗೆ, ಗ್ರಾಮದ ಗೌಡ ಶಾನುಬೋಗರಿಗೆ, ಹನ್ನೆರಡು ಕೈವಾಡದವರಿಗೆ ಗೌರವಾರ್ಥವಾಗಿ ಏಳ್ಳುವನ್ನು ಪ್ರತ್ಯೇಕವಾಗಿ ತೆಗೆದಿಟ್ಟ ನಂತರ ಹೊಡಬೇಕು.

ಗಂಗಾದೇವಿಗೆ ಪೂಜೆ ಮಾಡಲು ಹೆಣ್ಣು, ಕಾಯಿ, ವ್ಯೋಂಬಳೆ, ನೆನೆಯಕ್ಕೆ, ನೆಲೆಗಡಲೆ, ಜಿಗಳಿ, ತಂಬಿಟ, ಗಂಧ, ಅರಿಶಿನ, ಕುಂಕುಮ, ಅರಿಸಿಣದಾರ ಇತ್ಯಾದಿ ವಾದ್ಯಸಮೀತ ತೆಗೆದುಕೊಂಡು ಬಾವಿಯ ಹತ್ತಿರಕ್ಕೆ ಹೊಂಗುತ್ತಾರೆ. ಐದು ಗಡಿಗೆ ನೀರು ಸೇದಿ, ಮಣ್ಣ ಕಲಸಿ, ಜಗತಿ ಹಾಕುತ್ತಾರೆ. ಜಗಲಿಯ ಮೇಲೆ ಐದು ಬೆನಕನನ್ನು ಇಡುತ್ತಾರೆ. ಐದು ಗಡಿಗೆಗಳಿಗೆ ಗಂಧ ಅಕ್ಷತೆ ಇಟ್ಟು ಪೂಜೆ ಮಾಡುತ್ತಾರೆ. ಒಂದವರಿಗೆಲ್ಲಾ ಪ್ರಸಾದ ನೀಡುತ್ತಾರೆ. ನಾಲ್ಕು ಜನ ಮುತ್ತೆದೆಯರಿಗೆ ಎಡೆ ನೀಡುತ್ತಾರೆ. ಹೀಗೆ ಕಾಡುಗೊಲ್ಲರ ಮದುವೆ ವಿಧಾನವು ಕ್ರಮೇಣ ಇತರ ಜಾತಿ ಜನರು ಆಚರಿಸುವ ಪದ್ಧತಿಗಳ ಪ್ರಭಾವದಿಂದಾಗಿ ಅವರ ಹಿಂದಿನ ಆಚರಣೆಗಳು ಸಡಿಲವಾಗಿರುವುದನ್ನು ಗಮನಿಸಬಹುದು.

ಸಾಪ್ತ

ಕಾಡುಗೊಲ್ಲರು ಸಾವಿನ ಸಂದರ್ಭಗಳಲ್ಲಿ ಹಲವಾರು ವಿಧಿವಿಧಾನಗಳನ್ನು ಆಚರಿಸುವುದನ್ನು ಗಮನಿಸಬಹುದು. ಮನೆಯಲ್ಲಿ ಸಾಪ್ತ ಸಂಭವಿಸಿದಾಗ ಹೆಣವನ್ನು ಗುಡಿಸಿಲಿನಿಂದ ಹೋರಕ್ಕೆ ಇಡುತ್ತಾರೆ. ಸಂಬಂಧಿಕರಿಗಲ್ಲಾ ಸಾವಿನ ಸುದ್ದಿಯನ್ನು ಹೇಳಿ ಕಳುಹಿಸುತ್ತಾರೆ. ಅಗಸರ ಮನೆಯಿಂದ ಒಂದು ಹೋಸ ಮಡಕೆಯನ್ನು ತರಿಸುತ್ತಾರೆ. ಬಬ್ಬಳು ವಿಧವೆಯನ್ನು ಕರೆಸುತ್ತಾರೆ. ಅವಳಿಗೆ ಮಡಕೆಯನ್ನು, ಬೆರಣಿಯನ್ನೂ, ಆರು ಹಿಡಿ ಅಕ್ಕೆಯನ್ನು ಕೊಡುತ್ತಾರೆ. ಅವಳು ಒಲೆಪ್ಪಾಡಿ ಅದರ ಮೇಲೆ ಮಡಕೆಯನ್ನು ಇಟ್ಟು, ಅದರೊಳಕ್ಕೆ ನೀರನ್ನು ಆರು ಹಿಡಿ ಅಕ್ಕೆಯನ್ನು ಹಾಕಿ ಒಲೆ ಹಜ್ಜಿ ಅನ್ನಮಾಡುತ್ತಾಳೆ. ಸತ್ತ ವೃಕ್ಷಿಯ ಮಕ್ಕಳು ಶವವನ್ನು ಹೋರಕ್ಕೆ ಇಟ್ಟು, ಅದನ್ನು ನೀರಿನಿಂದ ತೊಳೆಯುತ್ತಾರೆ. ಶವದ ಮೇಲಿದ್ದ ಬಟ್ಟೆಗಳನ್ನು ತೆಗೆದು ಮಾಡಿಗಿರೆ ಕೊಡುತ್ತಾರೆ. ಹೆಣದ ಬಾಯಿಗೆ ಮೂರು ಕಾಸನ್ನು ಇಡುತ್ತಾರೆ. ಹಣಗೆ ವಿಭೂತಿಯನ್ನು ಇಟ್ಟು ಉದುಗಡ್ಡಿ ಹಜ್ಜಿ ಪೂಜೆ ಮಾಡುತ್ತಾರೆ. ಉದ್ದ್ವಾದ ಎರಡು ಅಡಕೆ ದಬ್ಬೆಗಳನ್ನು ಇಟ್ಟು ಅದಕ್ಕೆ ಅಡ್ಡಲಾಗಿ ಮೂರು ಅಡಕೆ ದಬ್ಬೆಗಳನ್ನು ಕಟ್ಟಿ ಚಟ್ಟವನ್ನು ತಯಾರಿಸುತ್ತಾರೆ. ಚಟ್ಟದ ಮೇಲೆ ಒಂದು ಈಚಲು ಚಾಪೆ ಹಾಕಿ, ಅದರ ಮೇಲೆ ಒಂದು ಕಂಬಳಿ ತುಂಡನ್ನು ಹಾಸುತ್ತಾರೆ. ಶವವನ್ನು ಚಟ್ಟದ ಮೇಲೆ ಮಲಗಿಸಿ ಅದರ ಮೇಲೆ ಒಂದು ಹೋಸ ಬಟ್ಟೆಯನ್ನು ಹೋದಿಸಿ ಹಗ್ಗದಿಂದ ಚಟ್ಟಕ್ಕೆ ಬಿಗಿಯಾಗಿ ಸೇರಿಸಿ ಕಟ್ಟುತ್ತಾರೆ. ಮಡಿಕೆಯಲ್ಲಿ ಮಾಡಿದ ಅನ್ನವನ್ನು ಒಂದು ಮುಚ್ಚಳಕ್ಕೆ ಹಾಕಿ ಅದನ್ನು ಶವದ ಎದೆಯ ಮೇಲಿಟ್ಟು ಹಗ್ಗದಿಂದ ಕಟ್ಟುತ್ತಾರೆ. ಈ ಚಟ್ಟವನ್ನು ಇಬ್ಬರು ಹೋತ್ತುಕೊಂಡು ಹೋಗುತ್ತಾರೆ. ಸತ್ತ ವೃಕ್ಷಿಯ ಹಂಡತಿಯೂ ಶವದ ಹಿಂದೆ ಹೋಗುತ್ತಾಳೆ.

ಹಟ್ಟಿಯಿಂದ ದೂರದ ಕಾಡಂಜಿನಲ್ಲಿ ಅಥವಾ ಜಮೀನಿನಲ್ಲಿ ಒಂದು ಕಡೆ ಗುಂಡಿ ತೆಗೆದಿರುತ್ತಾರೆ. ಶವವನ್ನು ಹೋತ್ತುತೆಂದವರು ಗುಂಡಿಯ ಸುತ್ತ ಮೂರು ಸಲ ಶವವನ್ನು ಸುತ್ತಿಸಿ ಗುಂಡಿಯ ಪಕ್ಕದಲ್ಲಿಡುತ್ತಾರೆ. ಶವವನ್ನು ಸಂಪೂರ್ಣ ಬೆತ್ತಲೆಯಾಗಿ ಮಾಡಿ ಅದರ ತಲೆ ಪೂರ್ವಕ್ಕೂ, ಕಾಲುಗಳು ಪಕ್ಕಿಮಕ್ಕೂ ಬರುವಂತೆ ಮಾಡಿ ಗುಂಡಿಯಲ್ಲಿ ಮಲಗಿಸುತ್ತಾರೆ. ಅಲ್ಲಿಗೆ ಬಂದಿರುವ ಹಟ್ಟಿಯ ಜನರೆಲ್ಲರೂ ಶವದ ಮೇಲೆ ಒಂದೊಂದು ಹಿಡಿ ಮಣ್ಣನ್ನು ಹಾಕುತ್ತಾರೆ. ಅನಂತರ ಗುದ್ದಲಿಯಿಂದ ಗುಂಡಿಯನ್ನು ಪೂರ್ಣವಾಗಿ ಮುಚ್ಚುತ್ತಾರೆ. ಈ ಸಮಾಧಿಯ ಮೇಲೆ ಒಂದು ಮಣ್ಣನ್ನು ಗುಡ್ಡೆಯನ್ನು ಕಟ್ಟುತ್ತಾರೆ. ಅಲ್ಲಿಗೆ ಬಂದಿದ್ದ ಹಟ್ಟಿಯ ಜನರೆಲ್ಲರೂ ಹತ್ತಿರದ ಕೆರೆಯಲ್ಲಿ ಕೈಕಾಲು ತೊಳೆದುಕೊಂಡು ಮರದ ನೆರಳಲ್ಲಿ ಕೂರುತ್ತಾರೆ. ಅವರಿಗೆಲ್ಲಾ ಏಳೆಯದೆಲೆ ಅಡಿಕೆ ಕೊಡುತ್ತಾರೆ. ಅವರು ಎಲೆ ಅಡಿಕೆ ಹಾಕಿಕೊಂಡು ಅಲ್ಲಿಂದ ಹೋರಿಸುತ್ತಾರೆ. ಒಂದು ಮುದ್ದೆಯಪ್ಪು ಗಾತ್ರದ ಸಗಣಿಯನ್ನು ಉಂಡಿಮಾಡಿ ಕಳ್ಳಿಯ ಒಂದೊಂದು ಎಸಳನ್ನು ಕಿಟ್ಟು ಅದಕ್ಕೆ ಸಿಕ್ಕಿಸಿ ಹಟ್ಟಿಯೊಳಕ್ಕೆ ಹೋಗುತ್ತಾರೆ. ಶವವನ್ನು ಎತ್ತಿಕೊಂಡು ಒಂದು ಮನೆಯ ಒಳಭಾಗದಲ್ಲಿ ಸ್ಪೂಲ್ ಭಾಗ ಅಗಲದಪ್ಪು ನೆಲವನ್ನು ಸಾರಿಸಿ, ಸಗಣಿ ಉಂಡೆಯ ಮೇಲೆ ಒಂದು ಹಣತೆಯನ್ನು ಇಡುತ್ತಾರೆ. ಪ್ರತಿಯೊಬ್ಬರು ಹಣತೆಗೆ ಹೂವು ಮುಡಿಸಿ, ಆ ಹಣತೆಯನ್ನು ಹಜ್ಜಿ ಅದರ ಜ್ಯೋತಿಗೆ ಕೈಮುಗಿದು ಅವರು ತಮ್ಮ ಮನೆಗಳಿಗೆ ಹೋಗುತ್ತಾರೆ.

ಮಾಟ ಮಂತ್ರ

ಕಾಡುಗೊಲ್ಲರ ಜೀವನದಲ್ಲಿ ಮಾಟಮಂತ್ರಕ್ಕೆ ಹೆಚ್ಚಿನ ಮಹತ್ವವಿಲ್ಲದಿದ್ದರೂ ಮಾಟದ ಶಕ್ತಿಯಲ್ಲಿ ನಂಬಿಕೆಯಿರಿಸಿಕೊಂಡಿದ್ದಾರೆ. ಅದನ್ನು ಇತರರಿಂದ ಮಾಡಿಸುವುದನ್ನು ರೂಢಿಸಿಕೊಂಡಿದ್ದಾರೆ. ಕಾಡುಗೊಲ್ಲರಲ್ಲಿ ಕೆಲವರು ಇತರರಿಂದ ಮಾಟಮಾಡುವುದನ್ನು ಕಲಿತಿದ್ದಾರೆ. ಅವರಲ್ಲಿ ಬಳಕೆಯಲ್ಲಿರುವ ಮಾಟದ ಕೆಲವು ಬಗೆಗಳನ್ನು ಗಮನಿಸಬಹುದು.

ವಿನಾಶಾತ್ಮಕ ಮಾಟ

ಮಾಟಮಾಡುವವ ಕುಂಬಾರರ ಮನೆಯಿಂದ ಒಂದು ಮಡಕೆಯನ್ನು, ಅಕ್ಕಣಾಲಿಗರ ಮನೆಯಿಂದ ಒಂಬತ್ತು ತಾಮ್ರದ ಮೋಳಿಗಳನ್ನು ಅದರೊಳಕ್ಕೆ ಹಾಕುತ್ತಾನೆ. ಅಲ್ಲದೆ ಆ ಮಡಿಕೆಯೊಳಗೆ ಒಂಬತ್ತು ನಿಂಬೆಹಣ್ಣು, ಒಂಬತ್ತು ಕಲ್ಲು ಹರಳು, ಒಂಬತ್ತು ಕುರಿಪಿಕ್ಕೆ, ಒಂಬತ್ತು ವಿಭೂತಿ ಗಟ್ಟಿಗಳನ್ನು ಹಾಕುತ್ತಾನೆ. ಒಂದು ತಾಮ್ರದ ತಗಡಿನಲ್ಲಿ ಮಾಟಗಾರ ತಾನು ಮಾಟಮಾಡಲಿರುವ ವ್ಯಕ್ತಿಯ ಹೆಸರನ್ನು ಬರೆದು, ಅದನ್ನು ತಾಯಿತದಂತೆ ಮಡಿಸಿ ಅದಕ್ಕೆ ದಾರ ಸುತ್ತಿ ಕುಡಿಕೆಗೆ ಹಾಕುತ್ತಾನೆ. ಒಂಬತ್ತು ಕಟ್ಟಿಯ ಮಣಿನ್ನು ತಂದು ಅದರಿಂದ ಒಂದು ಚಿಕ್ಕ ಬೊಂಬೆಯನ್ನು ಮಾಡಿ ಅದನ್ನು ಮಡಿಕೆಯೊಳಕ್ಕೆ ಹಾಕುತ್ತಾನೆ. ಅನಂತರ ಆ ಮಡಿಕೆಯನ್ನು ತೆಗೆದುಕೊಂಡು ಹೋಗಿ ಆ ವ್ಯಕ್ತಿ ಓಡಾಡುವ ಜಾಗದಲ್ಲಾಗಲಿ, ಅವನ ಮನೆಯ ಮುಂದುಗಡೆಯಾಗಲಿ ಹೂಳುತ್ತಾರೆ. ಒಂದು ನಿರ್ದಿಷ್ಟ ಅವಧಿಯೊಳಗೆ ಆ ವ್ಯಕ್ತಿ ಸಾಯುತ್ತಾನೆಂಬ ನಂಬಿಕೆಯಿದೆ. ಒಂದು ವೇಳೆ ಮಾಟಮಾಡಿಸಿರುವ ವಿಷಯ ತಿಳಿದ ವ್ಯಕ್ತಿ ಮಾಟದಿಂದ ಮುಕ್ತಿ ಹೊಂದಲು ತನ್ನ ಮನೆದೇವರ ಪೂಜಿಸಿ, ಪೂಜಾರಿಯಿಂದ ನೆಲದಲ್ಲಿ ಮಾಟಗಾರ ಹೂಳಿರುವ ಮಡಕೆಯನ್ನು ತೆಗೆಸುತ್ತಾನೆ.

ರಕ್ಷಣಾ ಮಾಟ

ಮಾಟ ಮಾಡುವ ವ್ಯಕ್ತಿ ಒಂದು ನಿಂಬೆಕಾಯಿ, ಒಂದು ಕರಿಯಕೋಳಿ, ಒಂದು ತೆಂಗಿನಕಾಯಿ, ಒಂದು ವಡೇದ ಮುಖ್ಯ, ಒಂದು ಕಿತ್ತಲೆ ಮುಖ್ಯ, ಒಂದು ನಿಂಬೆ ಮುಖ್ಯ ಇವಿಷ್ಟನ್ನು ಮಂತ್ರಿಸಿ ಹೃತ್ತದ ಮೇಲಿಡುತ್ತಾನೆ. ಹೃತ್ತದ ಮೇಲೆ ತಂಗಡಿ ಗಿಡದ ಮೂರು ಕೊಂಬಿಗಳನ್ನಿಟ್ಟು ಅದಕ್ಕೆ ಎದು ಎಳೆ ನೂಲು ಸುತ್ತಿ ಅದರ ಎದುರಿನಲ್ಲಿ ಕರಿ ಅನ್ನ, ಬಿಳಿ ಅನ್ನ ಮತ್ತು ಕೆಂಪು ಅನ್ನವನ್ನು ಇಡುತ್ತಾನೆ. ಹೃತ್ತಕ್ಕೆ ಮೂರು ಬಗೆಯ ಹೂವುಗಳನ್ನು ಪೂಜೆಮಾಡಿ ಕೋಳಿಯ ಕತ್ತು ಕುಯ್ಯು ರಕ್ತವನ್ನು ಹೃತ್ತದ ಮೇಲೆ ಜೆಲ್ಲಿ ಕಾಯೋಡೆದು, ಉದು ಗಡ್ಡಿ ಹಚ್ಚಿ ಅನಂತರ ಕುರಿಗಳನ್ನೆಲ್ಲಾ ಈ ಹೃತ್ತದ ಮೇಲೆ ಹಾರಿಹೋಗುವಂತೆ ನುಗ್ಗಿಸುತ್ತಾನೆ. ತಮ್ಮ ಕುರಿಗಳಿಗೆ ಯಾರಾದರೂ ಮಾಟ ಮಾಡಿಸಿದ್ದರೆ ಇದರಿಂದ ನಿವಾರಣೆಯಾಗುತ್ತದೆ.

ಕಾಡುಗೊಲ್ಲರಲ್ಲಿ ಕೆಲವು ಸಲ ದೈಹಿಕವಾಗಿ ಮಾನಸಿಕವಾಗಿ ವ್ಯತ್ಯಾಸವುಂಟಾಗಿ ಕಿರಿ ಕಿರಿ ಎನಿಸಿದಾಗ ಕಾಯಿಲೆಗಳು ಬರುತ್ತವೆ ಎಂಬುದನ್ನು ಅರ್ಥಮಾಡಿಕೊಂಡು ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಮಾಡಿದಾಗಲೂ ಆ ಕಾಯಿಲೆಯನ್ನು ಮಾಟದ ಕ್ರಮದಿಂದಲೂ ಹೋಗಲಾಡಿಸಲು ಪ್ರಯತ್ನಿಸುತ್ತಾರೆ.

ಕೆಟ್ಟಕಣ್ಣ

ಕೆಟ್ಟಕಣ್ಣಿಗೆ ಸಂಬಂಧಿಸಿದ ನಂಬಿಕೆಗಳು ಎಲ್ಲಾ ಜಾತಿ/ ಸಮುದಾಯದಲ್ಲಿ ಇವೆ. ಕೆಲವು ಜನರ ಕಣ್ಣದೃಷ್ಟಿ ತೀವ್ರ ಹಾನಿಕರವಾದದ್ದು, ಅವರ ದೃಷ್ಟಿ ಒಳ್ಳೆಯದಲ್ಲ. ಅಂತಹ ವೃತ್ತಿಗಳ ದೃಷ್ಟಿ ಬಿದ್ದರೆ ಎಳೆಯ ಮಕ್ಕಳಿಗೆ, ಬಸುರಿ - ಬಾಣಂತಿಯರಿಗೆ ಜ್ಞರ ಬರುವುದು, ವಾಂತಿಯಾಗುವುದು, ಹೊಟ್ಟೆನೋವು ಬರುವುದು ಇತ್ಯಾದಿ ಭಾದೆಯಿಂದ ನರಭುತ್ತಾರೆ. ಹಾಲು ಕರೆಯುವ ಎಮ್ಮೆ, ಹಸುಗಳಿಗೂ ಕೆಟ್ಟಕಣ್ಣಿನ ದೃಷ್ಟಿ ಬಿದ್ದರೆ ಅನಾರೋಗ್ಯದಿಂದ ಬಳಲುತ್ತವೆ. ಕಾಡುಗೊಲ್ಲರಲ್ಲಿ ಈ ದೃಷ್ಟಿದೋಷಕ್ಕೆ ಪರಹಾರವಾಗಿ ಕೆಲವು ಕ್ರಮಗಳನ್ನು ಅನುಸರಿಸುತ್ತಾರೆ. ಮಗುವಿಗೆ ದೃಷ್ಟಿದೋಷವಾದಾಗ ಮಂಗಾರೆ ಕಳ್ಳಿ ಮೂರು ಕಣ್ಣಿನ ಚಿಪ್ಪು ಈ ಎರಡನ್ನು ತಂದು ಮಗುವಿಗೆ ಮೂರು ಸಲ ನೀವಾಳಿಸಿ ಅವನ್ನು ಕೆಂಡದಲ್ಲಿ ಸುಟ್ಟಿ ಆ ಬೂದಿಯನ್ನು ತಂದು ಮಗುವಿಗೆ ಮೂರು ಸಲ ನೀವಾಳಿಸಿ ಆ ಬೂದಿಯನ್ನು ನೀರಿನಲ್ಲಿ ಕಡರುತ್ತಾಳೆ. ಆ ನೀರಿಗೆ ಅರಿಸಿನ, ಸುಣ್ಣ ಎರಡನ್ನು ಕಡರಿ, ಆ ನೀರನ್ನು ದಾರಿಯಲ್ಲಿ ಚೆಲ್ಲುತ್ತಾಳೆ. ಒಂದು ಬಾವಿಯಿಂದ ಮೂರು ಕಪ್ಪೆಗಳನ್ನು ಅಥವಾ ಒಂದು ಕೆರೆಯಿಂದ ಮೂರು ಮೀನುಗಳನ್ನು ತರಬೇಕು ಒಂದು ಹಿಡಿ ಅಕ್ಕೆ, ನಾಲ್ಕೆದ್ದು ಕಡ್ಡಿಗಳು, ಒಂದು ಹಿಡಿ ಉಪು, ಮೂರು ನಾಲ್ಕು ಮೇಣಿನಕಾಯಿಗಳು ಮೂರು ನಾಲ್ಕು ಇದ್ದಿಲ ದೋಷೆಬಾಯಿನ ಅಥವಾ ಗುಡಿಸಲಿನ ಸೂರಿನ ನೀರು ಬೀಳುವ ಜಾಗದಲ್ಲಿ ಒಂದು ಗುಂಡಿಯನ್ನು ತೆಗೆದು, ಬಟ್ಟೆಯ ಗಂಟನ್ನು ದೃಷ್ಟಿದೋಷವಾಗಿರುವ ವೃತ್ತಿಗೆ ನೀವಾಳಿಸಿ, ಆ ಗುಂಡಿಗೆ ಹಾಕಬೇಕು ಮೂರು ಮೀನುಗಳನ್ನಾಗಲಿ, ಮೂರು ಕಪ್ಪೆಗಳನ್ನಾಗಲಿ ಸಾಯಿಸಿ ಗುಂಡಿಯೊಳಕ್ಕೆ ಹಾಕಿ ಅದರ ಮೇಲೆ ಮಣ್ಣ ಮುಚ್ಚಬೇಕು. ಗುಂಡಿಯ ಮೇಲೆ ದೃಷ್ಟಿದೋಷಕ್ಕೆ ಒಳಗಾದ ವೃತ್ತಿಯನ್ನು ನಿಲ್ಲಿಸಬೇಕು ಮಾಳಿಗೆ ಮನೆಯ ಮೇಲೆ ಅಥವಾ ಗುಡಿಸಲಿನ ಮೇಲೆ ಒಬ್ಬ ವೃತ್ತಿ ಹತ್ತಿ, ಅಲ್ಲಿಂದ ನೀರು ಸುರಿಯಬೇಕು. ಆ ನೀರು ಕೆಳಗೆ ನಿಂತಿದ್ದವನ ಮೇಲೆ ಬೀಳುತ್ತದೆ. ಹೀಗೆ ಮಾಡಿದರೆ ದೃಷ್ಟಿದೋಷ ನಿವಾರಣೆಯಾಗುತ್ತದೆ.

ಕಣೆ ಮತ್ತು ಭವಿಷ್ಯ

ಭವಿಷ್ಯ ಹೇಳುವುದು ಎಂದರೆ ಅತೀಂದ್ರಿಯ ಶಕ್ತಿಯಿಂದ ಮುಂದಾಗುವುದನ್ನು ತಿಳಿಯುವುದು. ಕಣೆ ಎಂಬುದು ವ್ಯಾಪಕವಾದ ಪದ ಹೀಗಾಗಿ ಕಣೆ ಹೇಳುವುದರಲ್ಲಿ ಭವಿಷ್ಯ ಹೇಳುವುದು ಕೇವಲ ಒಂದು ಭಾಗವಾಗಿ ಮಾತ್ರ ಬರುತ್ತದೆ. ಕಣೆ ಹೇಳುವುದರಲ್ಲಿ ಅಂತರಿಕ ವಿಧಾನ ಮತ್ತು ಬಾಹ್ಯ ವಿಧಾನ ಎಂಬ ಎರಡು ಬಗೆಗಳಿವೆ. ಅಂಜನ ಹಜ್ಜೆ ನೋಡುವುದು, ಗಣ ಉದಿ ಶಾಸ್ತ ಹೇಳುವುದು ಆಂತರಿಕ ವಿಧಾನಕ್ಕೂ, ಕವಡೆ ಹಾಕಿ ಶಾಸ್ತ ಹೇಳುವುದು, ಮೊರದಲ್ಲಿ ಅಕ್ಕೆ ಕಾಳನ್ನು ಎಣಿಸಿ ಶಾಸ್ತ ಹೇಳುವುದು, ಏಳೆಯದೆಲೆಯಲ್ಲಿ ಶಾಸ್ತ ಹೇಳುವುದು ಬಾಹ್ಯವಾದ ವಿಧಾನಕ್ಕೂ ಸೇರುತ್ತವೆ. ಕಾಡುಗೊಲ್ಲರ ಪುರಾಣಗಳಲ್ಲಿ ಕಣೆ ಹೇಳುವ ಶಕ್ತಿಯನ್ನು ಮುಖ್ಯವಾಗಿ ಕಾಟಮದೇವರಿಗೆ ಮತ್ತು ಗೌರಸಂದ್ರದ ಮಾರಕ್ಕನಿಗೆ ಆರೋಪಿಸಲಾಗಿದೆ. ಜುಂಜಪ್ಪ ಬೇರೊಬ್ಬ ವೃತ್ತಿಯ ಮನಸ್ಸಿನಲ್ಲಿದ್ದ ಆಲೋಚನೆಗಳನ್ನು ತಿಳಿಯುವ, ಬಷುದೂರದಲ್ಲಿ ನಡೆದ ಫಾಟನೆಯನ್ನು ಕಾಣುವ, ಭವಿಷ್ಯವನ್ನು ತಿಳಿಯುವ ಶಕ್ತಿಯನ್ನು ಹೊಂದಿದ್ದನೆಂಬುದು ಅವನ ಪುರಾಣದಿಂದ ತಿಳಿಯುತ್ತದೆ. ಗಣ ಉದಿ ಶಾಸ್ತ ಹೇಳುವ ಸಂಪ್ರದಾಯ ಕಾಡುಗೊಲ್ಲರಲ್ಲಿ ಮಾತ್ರ ಪ್ರಚಲಿತವಾಗಿದೆ. ಕಾಡುಗೊಲ್ಲರ ವಾಸವಾಗಿರುವ ಕೆಲವು ಕಡೆಗಳಲ್ಲಿ ಗಣ ಉದಿ

ಶಾಸ್ತ್ರ ಹೇಳುವ ಕೇಂದ್ರಗಳಿಧ್ಯರೂ ತುಂಬಿ ಪ್ರಸಿದ್ಧವಾದ ಕೆಂದ್ರವೆಂದರೆ ಹಿರಿಯೂರು ತಾಲ್ಲೂಕಿನ ಇಕ್ಕನೂರು ಇಲ್ಲಿನ ಕಾಟಮದೇವರ ಪೂಜಾರಿ ಮತ್ತು ಅವನ ಸಹಾಯಕ ಬೆಳ್ಳಿಯ ತಗಡನ್ನು ಹೇಳಿಸಿದ ಎರಡು ಉದ್ದ್ವಾದ ಗಣಗಳನ್ನು ಉದಿ ಶಾಸ್ತ್ರ ಹೇಳುತ್ತಾರೆ.

ಉಪಸಂಹಾರ

ಕಾಡುಗೊಲ್ಲರು ಮೊದಲಿಗೆ ಅಲೆಮಾರಿಗಳಾಗಿದ್ದು, ಇತ್ತೀಚೆಗೆ ನಾಗರೀಕತೆಯ ಪ್ರಭಾವದಿಂದ ಪರಿವರ್ತನೆಗೊಳ್ಳುತ್ತಿದ್ದಾರೆ. ಕಾಡುಗೊಲ್ಲರು ತಾವು ತಳಸಮುದಾಯಗಳಿಗಂತ ಸಾಮಾಜಿಕವಾಗಿ ಮೇಲ್ಮೈಟ್ವಾದವರೆಂದು ಭಾವಿಸಿಕೊಂಡಿದ್ದರೂ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅವರಿಗಂತ ಉತ್ತಮ ಸ್ಥಿತಿಯಲ್ಲಿ ಇಲ್ಲದಿರುವುದನ್ನು ಗುರುತಿಸಬಹುದಾಗಿದೆ. ಕನಾರಟಕ ಸರ್ಕಾರ ಇವರನ್ನು ಹಿಂದುಳಿದ ಸಮುದಾಯಗಳ ಪಟ್ಟಿಗೆ ಸೇರಿಸಿದ್ದರೂ ಕೂಡ ಸೂಕ್ತ ಸೌಲಭ್ಯ ಸಿಗದೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಎಲ್. ಜಿ. ಹಾವನೂರ್ ವರದಿಯ ಪ್ರಕಾರ ಅಲೆಮಾರಿ ಬುಡಕಟ್ಟುಗಳಲ್ಲಿ ಕಾಡುಗೊಲ್ಲರು ಸೇರಿರುತ್ತಾರೆ. ಒಟ್ಟಿನಲ್ಲಿ ಕಾಡುಗೊಲ್ಲರಿಗೆ ಹೆಚ್ಚಿನ ಸೌಲಭ್ಯಗಳು ದೊರೆತರೆ ಅವರು ಕೂಡ ಸಾಮಾನ್ಯ ಜನರಂತೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುಂದುವರಿಯಲು ಅನುಕೂಲವಾಗುತ್ತದೆ.

ಪರಾಮರ್ಶನ ಗ್ರಂಥಗಳು

- ಶಂಕರನಾರಾಯಣ ತೀ.ನಂ. (1984). ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು. ಪ್ರಸಾರಾಂಗ, ಮೈಸೂರು ಏ ಏ. ಮೈಸೂರು.
- ಶಂಕರನಾರಾಯಣ ತೀ.ನಂ. (1998). ಕಾಡುಗೊಲ್ಲರು. ಐ.ಬಿ.ಎಚ್ ಪ್ರಕಾಶನ, ಬೆಂಗಳೂರು.

J O U R N A L S